

# ಪ್ರತಿಬಂಧ

PRATIBIMBA –Multidisciplinary Kannada Research Journal of IIMRD

ISSN: 2582-2284

Vol-7 Issue-2, September-October 2025, Pp. 15-23

©IIMRD, Mysuru



www.iimrd.com

## ಕಿಟೆಲ್‌ರ ನಿಘಂಟು – ವೈಶಿಷ್ಟ್ಯಗಳು

ಡಾ. ಮಣ್ಣ ಬಸನಗೌಡರ

ಸಹ ಪ್ರಾಧ್ಯಾಪಕರು, ಮಹಾಂತ ಮಹಾವಿದ್ಯಾಲಯ, ಧಾರವಾಡ

### ಸಾರಾಂಶ: (Abstract)

14ನೇ ಶತಮಾನದ ಅಭಿನವ ಮಂಗಳಾಜನು ತನ್ನ ಕೃತಿ – “ಅಭಿನವಾಭಿಧಾನ” ಎಂಬ ಕೃತಿಯಲ್ಲಿ ನಿಘಂಟುವಿನ ವ್ಯಾಪ್ತಿಯನ್ನು ಹೀಗೆ ಹೇಳಿದ್ದಾನೆ. ನಿಘಂಟು ಎಂದರೆ – ಯಾವುದೇ ಒಂದು ಭಾಷೆಯಲ್ಲಿನ ಒಂದು ಶಬ್ದದ ಅರ್ಥವಿರತನೆಯನ್ನು ಕೊಡುವುದು. ಜೋತೆಗೆ ಆ ಶಬ್ದದ ನಾನಾರ್ಥ, ನಿಷ್ಟ್ರೀ, ಇತಿಹಾಸ, ಉಚ್ಚಾರಣೆ, ಅಕ್ಷರ ಸಂಯೋಜನೆ, ಸಾಹಿತ್ಯ ಕೃತಿಗಳಿಂದ, ಶಾಸನಗಳಿಂದ ಮಾಡಿದ ಪ್ರಯೋಗ ಮುಂತಾದವರ್ಗಗಳನ್ನು ಅಕಾರಾದಿಯಾಗಿ ಕೊಡುವುದು ನಿಘಂಟು ಎನಿಸುತ್ತದೆ. ಪ್ರಸ್ತುತ ಲೇಖನದಲ್ಲಿ ಕಿಟೆಲ್‌ರ ನಿಘಂಟುವಿನ ವೈಶಿಷ್ಟ್ಯಗಳನ್ನು ಕುರಿತು ಅಧ್ಯಯನ ಮಾಡಲಾಗಿದೆ.

**ಮುಖ್ಯಪದಗಳು (Keywords):** ಕನ್ನಡ ಸಾಹಿತ್ಯ, ಭಾಷೆ, ನಿಘಂಟು, ಶಬ್ದಕೋಶ, ಪದಕೋಶ, ಕಿಟೆಲ್

### ಶೀರ್ಷಕ

ಪಡೆದ ತಾಯಿಯಂತೆ ಅಲಂಕಾರದ ಅಂದಮನೀಪುದು

ಅರ್ಥದ್ರ ಬಿತನಂತೆ ಲಫ್ತಣ ಸುಶ್ಭ್ರಮನೀಪುದು

ಒಡೆಯನಂತೆ ಪದಾರ್ಥಮನೀಪುದು ಅಂಗಸೆಯಂತೆ /

ಭಾವರಸಗಳನೀಪುದು ಕಡುಗರುವಿನರಂತೆ

ವಿಭಕ್ತಿ ಲಿಂಗಮನೀಪುದು ಒಡನಾಡಿಯಂತೆ

ತಾತಯರ್ ಅರ್ಥಮನೀಪುದು ಎಂದು

ಒಡರಿಸಿದನು ಅಭಿನವ ನಿಘಂಟನು ಅಭಿನವ ಮಂಗನು

ಅಭಿನವ ವಿಲಾಸದಿಂದೆ.

ನಿಘಂಟುವಿನಲ್ಲಿ ನಾನಾರ್ಥ ಪದಕೋಶ, ಸಮಾನಾರ್ಥ ಪದಕೋಶ, ವಿರೋಧಾರ್ಥ ಪದಕೋಶ, ವೈಶಿಷ್ಟ್ಯಪದಕೋಶ, ಭಿನ್ನಾರ್ಥಕ ಪದಕೋಶ, ವ್ಯಾಪ್ತಿ, ಪದಕೋಶ, ದೇಶೀಯ ಹಾಗೂ ವಿದೇಶೀಯ ಶಬ್ದಕೋಶಗಳು, ಪಾರಿಭಾಷಿಕ ಶಬ್ದಕೋಶ, ಬಹುಭಾಷಾ ಪದಕೋಶ, ದ್ವಿಭಾಷಾಕೋಶ, ತೊಲನಿಕಪದ,

Please cite this article as: ಮಣ್ಣ ಬಸನಗೌಡರ. (2025). ಕಿಟೆಲ್‌ರ ನಿಘಂಟು – ವೈಶಿಷ್ಟ್ಯಗಳು. ಪ್ರತಿಬಂಧ: ಮೈಕ್ರೋಫಿಲ್‌ನರಿ ಕನ್ನಡ ರೀಸರ್ಚ್ ಜರ್ನಲ್ ಆರ್ಕ್ ಐಫಿಲ್‌ಆರ್ಕ್, 7(2), ಪು.ಸಂ. 15-23

ಇತಿಹಾಸಿಕ ಪದ, ವಿವರಣಾತ್ಮಕ ಪದ, ಗಾದೆ, ಒಗಟು ನುಡಿಗಟ್ಟಿ, ಮುಂತಾದವುಗಳಿಗೆ ಸಂಬಂಧಿಸಿದ ಬೇರೆ ಬೇರೆ ಕೋಶಗಳಿವೆ.

ಕನ್ನಡದಲ್ಲಿ ನಿಘಂಟು ನಿರ್ಮಾಣ ಕಾರ್ಯವು ಕ್ರಿ.ಶ. 10ನೇಯ ಶತಮಾನದಷ್ಟು ಹಿಂದೆಯೇ ಪ್ರಾರಂಭವಾಗಿದೆ. ಕವಿರನ್ನನು “ರನ್ನಕಂದ” ಈ ಪ್ರಕಾರದ ಉಪಲಬ್ಧ ಮೊದಲಕ್ಕಾಗಿ. ನಂತರದಲ್ಲಿ ಈ ಬಗೆಯ 40–60 ನಿಘಂಟು ಕೃತಿಗಳು ಲಭ್ಯವಾಗಿವೆ. ಅಂದರೆ ಭಾಷಾಜ್ಞನ್‌ಕೆ ಅಗತ್ಯವಾದ ಪರಿಕರಗಳಲ್ಲಿ ಶಬ್ದಕೋಶ ಒಂದೆಂದು ಪರಿಗಣಿಸಿದ ಪ್ರಾಚೀನ ಕವಿಗಳು ನಿಘಂಟಿಗೆ ಮಹತ್ವದ ಸ್ಥಾನ ನೀಡಿದ್ದರು.

ಈ ನಿಘಂಟುಗಳಲ್ಲಿ ಮುಖ್ಯವಾದವುಗಳೆಂದರೆ, ಹಳಗನ್ನಡ – ಕನ್ನಡ ನಿಘಂಟುಗಳು, ಕನ್ನಡ-ಸಂಸ್ಕೃತ ನಿಘಂಟುಗಳು, ಸಂಸ್ಕೃತ-ಕನ್ನಡ ನಿಘಂಟುಗಳು, ವೈದ್ಯಕೋಶಗಳು, ಪಾರಿಭಾಷಿಕ ಪದಕೋಶಗಳು ಮುಖ್ಯವಾಗಿವೆ. ಒಟ್ಟಾರೆ ನಿಘಂಟು ಕ್ಷೇತ್ರ ಸಮೃದ್ಧವಾಗಿತ್ತು.

ಆದರೆ ಆಧುನಿಕ ಕನ್ನಡ ನಿಘಂಟುಗಳಿಗೆ ಒಂದು ಶಾಸ್ತೀಯ ನೆಲೆಯನ್ನು ಕಲ್ಪಿಸುವ, ಅವಗಳನ್ನು ಹೆಚ್ಚು ಉಪಯುಕ್ತಗೊಳಿಸುವ ಕಾರ್ಯದಲ್ಲಿ ವಿದೇಶೀಯರ ಕೊಡುಗೆ ವೈಶಿಷ್ಟ್ಯಮೂರ್ಚಿವಾಗಿದೆ. ಧರ್ಮಪ್ರಕಾರವನ್ನು ಮೂಲ ಉದ್ದೇಶವಾಗಿಟ್ಟುಕೊಂಡಿದ್ದ ವಿದೇಶಿಯರು ಪ್ರಾದೇಶಿಕ ಭಾಷೆಯನ್ನು ಶುದ್ಧವಾಗಿ ಶೀಷ್ಪಿತವಾಗಿ ಕಲೆಯುವುದು ತೀರಾ ಅಗತ್ಯವಾಗಿತ್ತು. ಏಕೆಂದರೆ ಅವರ ಶೈಲೇಶಗಳು ಅಶೀತ ವರ್ಗಕ್ಕೆ ಸೇರಿದವರಾಗಿದ್ದರು. ಅವರೊಡನೆ ಸಂಪರ್ಕ ಸಾಧಿಸಲು, ವಾಣಿಜ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಾದೇಶಿಕ ಭಾಷೆಯ ಜ್ಞಾನದ ತೀವ್ರತೆ ಅಗತ್ಯವೂ, ಅನಿವಾರ್ಯವೂ ಆಯಿತು. ಈ ತುಡಿತ ವಿದೇಶೀಯರು ಕನ್ನಡ ನಿಘಂಟು ಕಾರ್ಯದಲ್ಲಿ ತೀವ್ರವಾಗಿ ಹೊಡಗಿಕೊಳ್ಳಲು ಮುಖ್ಯ ಕಾರಣವಾಯಿತು.

ಹಾಗಾದರೆ, ವಿದೇಶೀಯರು ನಿಘಂಟು ಕ್ಷೇತ್ರದಲ್ಲಿ ಈಗಳೇ ಸಿದ್ಧವಾಗಿದ್ದ ಆಕರ ಸಾಮಗ್ರಿಗಳನ್ನು, ವ್ಯವಸ್ಥಿತವಾಗಿ ಸಂಗ್ರಹಿಸಿ, ಪ್ರಕಟಿಸುವ ಕೆಲಸವನ್ನಷ್ಟೇ ಮಾಡಿದರೇ ಅಥವಾ ಶಬ್ದ ಸಂಗ್ರಹ, ವರ್ಗೀಕರಣ, ಶಬ್ದದ ಆಯ್ದು, ವ್ಯಾಪ್ತಿ ನಿರ್ಧಾರ, ಚಾರಿತ್ರಿಕತೆ, ಶಬ್ದರೂಪ ನಿಷ್ಪರ್ಣ ಮುಂತಾದ ನಿಘಂಟು ರಚನಾ ವಿಧಾನದ ಎಲ್ಲ ಹಂತಗಳನ್ನು ಹೊಸದಾಗಿ ನಿರ್ಮಿಸಿದರೆ? ಎಂಬ ಪ್ರಶ್ನೆ ಸಾಮಾನ್ಯವಾಗಿ ತಲೆದೋರುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಅನೇಕ ವಿದೇಶೀಯರು ನಿಘಂಟು ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವರು, ಅವರಲ್ಲಿ ಪ್ರಮುಖರು ವಿಲಿಯಂ ರೀವೆ, ಸ್ವಾಂಡರ್ ಸನ್‌, ರಿಂಗ್‌ರ್ ಕಿಟ್‌ಲ್ ಮತ್ತು ಬುಚರ್.

ವಿಲಿಯಂ ರೀವೆ ಅವರು ಸಂಪಾದಿಸಿ, 1832 ರಲ್ಲಿ ಪ್ರಕಟವಾದ “A Dictionary and Canarese and English” ಎಂಬುದು ಆಧುನಿಕ ನಿಘಂಟುಗಳಲ್ಲಿ ಪ್ರಮುಖವಾಗಿದೆ. ಇಲ್ಲಿ ಕನ್ನಡ ಮತ್ತು ಸಂಸ್ಕೃತ ಪದರೂಪಗಳಿಗೆ ಇಂಗ್ಲಿಷ್ ಅರ್ಥಗಳನ್ನು ಕೊಡಲಾಗಿದೆ. ಪದಗಳನ್ನು ಅಕಾರಾದಿಯಾಗಿ ಜೋಡಿಸಲಾಗಿದೆ. ಕನ್ನಡ-ಇಂಗ್ಲಿಷ್ ನಿಘಂಟಿನ ಪರಿಷ್ಕರೆ ಅವೃತ್ತಿಯನ್ನು ಡ್ಯಾನಿಯಲ್ ಸ್ವಾಂಡರ್‌ಸನ್ ಅವರು 1858ರಲ್ಲಿ ಹೊರತಂದರು.

ಎರಡನೆಯ ನಿಘಂಟಿನ ಸಂಪಾದಕರು ಜಾನ್ ಗ್ರೇಟ್. ಇದು ರೀವೆರವರ ನಿಘಂಟನ್ನು ಆಧರಿಸಿ ರಚಿತವಾಗಿದೆ. ಇದರ ನಿಶ್ಚಿತಕಾಲ ತಿಳಿದಿಲ್ಲ. ಮಾಹಿತಿಗಳಲ್ಲಿ ಏಕರೂಪತೆಯಿಲ್ಲ. ಈ ನಿಘಂಟುಗಳು

ಚಾರಿತ್ರಿಕ ದೃಷ್ಟಿಯಿಂದ ಗಮನಾರ್ಹವಾಗಿವೆಯಾದರೂ ನಿಘಂಟು ರಚನಾ ವಿಧಾನ, ಮಾಹಿತಿ ಸಂಗ್ರಹ, ವರ್ಗೀಕರಣ ಮುಂತಾದವುಗಳ ತಾತ್ತ್ವಿಕ ಹಿನ್ನಲೆ ಸರಿಯಾಗಿ ತಿಳಿಯುವುದಿಲ್ಲ. ಹೀಗಾಗಿ ಕಿಟೆಲ್‌ರ ಕನ್ನಡ-ಇಂಗ್ಲಿಷ್ ಕೋಶವೇ ಆಧುನಿಕ ಕನ್ನಡದ ಮೊದಲ “ಶಾಸ್ತ್ರೀಯ ನಿಘಂಟು” ಎಂಬ ಮನ್ವಾಂಶ ಪಾಠ್ಯವಾಗಿದೆ. ಇದೊಂದು ಏಕವ್ಯಕ್ತಿಯ ವಿದ್ವತ್ ಸಾಹಸವೆಂದು ಪರಿಗಣಿಸಲಬ್ಬಾಗೆ.

ಫರ್ಡಿನಾಂಡ್ ಕಿಟೆಲ್‌ರು ಜರ್ಮನಿಯ ಕ್ರೈಸ್ತು ಮಿಷನರಿಗಳು. ಶ್ರೀಶ. 19ನೇಯ ಶತಮಾನದಲ್ಲಿ ಬಾಸೆಲ್ ಮಿಶನ್‌ನ ಅಶ್ರಯದಲ್ಲಿ ಕನ್ನಡಕಿಟೆಲ್ ಸೇವೆ ಸಲ್ಲಿಸಲು ನಿಯುಕ್ತರಾಗಿದ್ದು, ಇವರು ಸಂಪಾದಿಸಿದ “A Kannada English Dictionary” ಮಂಗಳೂರಿನ ಬಾಸೆಲ್ ಮಿಶನ್‌ನಿಂದ 1894ರಲ್ಲಿ ಪ್ರಕಟವಾಗಿದೆ. ಇದೊಂದು “ದ್ವಿಭಾಷಾ ನಿಘಂಟು”. ಒಟ್ಟು 1752 ಪುಟಗಳನ್ನು ಹೊಂದಿದ್ದು 4168 ಗಾದೆಗಳನ್ನು ಹೊಂದಿರುವ ಬೃಹತ್ ಕೋಶ. ಸತತ 15 ವರ್ಷಗಳ ಕಿಟೆಲ್‌ರ ವಾಚ್ಯಯ ತಪಸ್ಸಿನ ಫಲವೇ ಕಿಟೆಲ್ ನಿಘಂಟು.

### **ಕಿಟೆಲ್ ಕೋಶದ ಆಕರ್ಷಗಳು:**

ಸುಮಾರು 1000 ವರ್ಷಗಳ ದೀರ್ಘವಾದ ಅವಧಿಯಲ್ಲಿ ಕನ್ನಡಭಾಷೆ ತಳೆದ ವಿವಿಧ ರೂಪಾಂತರಗಳನ್ನು ಗ್ರಹಿಸಿದ ಕಿಟೆಲ್‌ರು ಕನ್ನಡದ ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಕೃತಿಗಳಲ್ಲಿಯ ಕಾವ್ಯಭಾಗ, ಶಬ್ದ, ಪ್ರಯೋಗಗಳನ್ನು ಬಳಸಿದ್ದಾರೆ.

### **ಹಳಗನ್ನಡ ಕಾವ್ಯಗಳು:**

ಪಂಪನ ಆದಿಪುರಾಣ, ಅಗ್ರಣ ಚಂದ್ರಪ್ರಭಪುರಾಣ, ನೇಮಿಚಂದ್ರನ ಲೀಲಾವತಿ, ಅಭಿನವ, ಪಂಪನ ರಾಮಚಂದ್ರಚರಿತ ಪುರಾಣ, ಹರಿಹರನ ಗಿರಿಜಾಕಲ್ಯಾಣ, ಷಟಕ್ಕರನ ರಾಜಶೇವಿರ ವಿಳಾಸ, ಶಬರಶಂಕರ ವಿಳಾಸ ಹಾಗೂ ವೃಷಭೇಂದ್ರವಿಜಯ, ರುದ್ರಭಟ್ಟರ ಜಗನ್ನಾಥವಿಜಯ ಮುಂತಾದವು.

### **ನಡುಗನ್ನಡ ಕಾವ್ಯಗಳು:**

ಸೋಮೇಶ್ವರ ತತ್ಕಾರ್, ಭೀಮುಕವಿಯ ಬಸವಪುರಾಣ, ಚಾಮರಸನ ಪ್ರಭುಲಿಂಗಲೀಲೆ, ಕುಮಾರವ್ಯಾಸ ಭಾರತ, ದಾಸರ ಪದಗಳು, ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ, ಕುಮಾರ ವಾಲ್ಯೇಕಿಯ ತೋರವೆ ರಾಮಾಯಣ, ಚಿಕ್ಕನಂಜೀಶನ ರಾಘವಾಂಕನ ಚಾರಿತ್ರ್ಯ, ನಿಜಗುಣ ಶಿವಯೋಗಿಯ ಕೈವಲ್ಯಪದ್ಧತಿ, ರಂಗನಾಥನ ಅನುಭವಾಮೃತ, ಲಕ್ಷ್ಮೀಶನ ಜ್ಯೇಷ್ಠಾ ಭಾರತ, ಸರ್ವಜ್ಞನ ವಚನಗಳು ಮುಂತಾದವು.

ಚೋತೆಗೆ ಮುಂಬಿಯ ವಿದ್ಯಾ ಇಲಾಖೆಯ ಇದು ಪರ್ಯ ಮಸ್ತಕಗಳು ದಕ್ಕಣ ಮಹಾರಾಷ್ಟ್ರ, ಮೈಸೂರು ಹಾಗೂ ದಕ್ಕಣ ಕನ್ನಡ ಪ್ರದೇಶಗಳ ಗಾದೆ ಮಾತುಗಳು, ಸಾಮಾನ್ಯರ ಸಂಭಾಷಣೆಯಲ್ಲಿ ಬಳಕೆಯಾಗುವ ಪದಗಳನ್ನು ಬಳಸಿದ್ದಾರೆ.

### **ಕಿಟೆಲ್ ಕೋಶದ ವೈಶಿಷ್ಟ್ಯಗಳು:**

ಕಿಟೆಲ್‌ರು ನಿಘಂಟು ರಚನೆ ಸಂದರ್ಭದಲ್ಲಿ ಯಾವುದೇ ಸಿದ್ಧ ಮಾದರಿಗಳು ಇರಲಿಲ್ಲ. ಹೀಗಾಗಿ ಸ್ವತಂತ್ರವಾಗಿ ತಮ್ಮದೇ ರೂಪವನ್ನವರು ಸಿದ್ಧಪಡಿಸಿಕೊಂಡಿದ್ದಾರೆ. ಶಬ್ದ ಸಂಗ್ರಹಕ್ಕಾಗಿ ಕನ್ನಡದಲ್ಲಿ ಸಂಪುಟ 7, ಸಂಚಿಕೆ 2, ಸೆಪ್ಟೆಂಬರ್-ಅಕ್ಟೋಬರ್ 2025, ISSN: 2582-2284, ಮ.ಸಂ. 15-23

ಉಪಲಬ್ಧವಿದ್ದ ಅತ್ಯಂತ ಅವುವಷಿತವೂ, ಅರ್ಥಾಗಳನ್ನು ಸಾಹಿತ್ಯ ಕೃತಿಗಳನ್ನು ಮಾತ್ರವಲ್ಲದೆ, ಮೌಖಿಕ ಸಂಪ್ರದಾಯವನ್ನು ಬಳಸಿಕೊಂಡಿದ್ದರು. ಕಿಟೆಲ್ ಕೋಶವು ಅತ್ಯಂತ ಮುದ್ರಣ ಶಾಲೆಯೊಂದು ಹೆಸರು ಗಳಿಸಿದ ಮಂಗಳೂರಿನ ಬಾಸೆಲ್ ಮಿಶನ್ ಮುದ್ರಣ ಶಾಲೆಯಲ್ಲಿ ಮುದ್ರಣಗೊಂಡಿದೆ. ಇಲ್ಲಿ ಅಕಾರಾದಿಯಾಗಿ ಶಬ್ದಗಳನ್ನು ಕೊಡಲಾಗಿದೆ. ಕನ್ನಡ ಶಬ್ದಗಳನ್ನು ದಪ್ಪಕರದಲ್ಲಿ, ಸಂಸ್ಕೃತ ಶಬ್ದಗಳನ್ನು ಸಣ್ಣ ಅಕ್ಷರದಲ್ಲಿ ಪಯಾರಾಯ ಪದಗಳನ್ನು ಚಿಕ್ಕ ಅಕ್ಷರದಲ್ಲಿ ಮುದ್ರಿಸಿದ್ದಾರೆ. ಕಿಟೆಲ್‌ರ ಕೋಶವು ಸಾಂಕೇತಿಕ, ಗ್ರಾಂಥಿಕ, ಅಜಲ, ಚಲನಶೀಲ, ಕ್ರಿಯಾಪೇಕ್ಷೆ, ಸ್ವೀಕೃತ, ಅಪ್ರಾಂತ, ಮೂಲ, ಭಾಯಾತ್ಮ, ಅಶ್ಲೀಲ ಈ ಎಲ್ಲ ವರ್ಗಗಳ ಪದಗಳನ್ನು ಒಳಗೊಂಡಿದೆ. ಕನ್ನಡದ ಸಮಗ್ರ ಪದಸಂಪತ್ತನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಶಬ್ದಗಳನ್ನು ಸೂಚಿಸುವಾಗ ಗ್ರಂಥಗಳ ಹೆಸರು, ಪರಿಷ್ಠೇದ, ಮಟ, ಪದಸಂಖ್ಯೆ, ಗದ್ಯವಿದ್ದರೆ ಸಾಲಿನ ಸಂಖ್ಯೆಯನ್ನು ತಿಳಿಸಿ ಅರ್ಥವನ್ನು ಇಂಗ್ಲಿಷ್‌ನಲ್ಲಿ ಕೊಟ್ಟಿದ್ದಾರೆ.

ಶಬ್ದದ ರೂಪ ಇತರ ದ್ರಾವಿಡ ಭಾಷೆಗಳಲ್ಲಿ ಹೇಗಿದೆ ಎಂಬುದನ್ನು ತಿಳಿಸುತ್ತಾರೆ. ಜ್ಞಾತಿ ಪದಗಳನ್ನು ನೀಡಿದ್ದಾರೆ. ಒಂದು ಶಬ್ದ ಬೇರೆ ಬೇರೆ ಮೂಲದಿಂದ ಬಂದಿದ್ದು, ಪ್ರತ್ಯೇಕ ನಿಷ್ಪತ್ತಿಯನ್ನು ಹೊಂದಿದ್ದರೆ ಆ ಶಬ್ದವನ್ನು ಒಂದು, ಎರಡು, ಮೂರು, ನಾಲ್ಕು ಎಂದು ಪ್ರತ್ಯೇಕ ಉಲ್ಲೇಖಗಳನ್ನು ನೀಡಲಾಗಿದೆ. ಅಂದರೆ ಇತರ ನಿಷಂಟುವಿನಲ್ಲಿರುವ ಅರ್ಥವನ್ನು ನೀಡಿದ್ದಾರೆ.

ಒಂದು ಶಬ್ದ ಬೇರೆ ಬೇರೆ ಮೂಲದಿಂದ ಬಂದಿದ್ದು, ಪ್ರತ್ಯೇಕ ನಿಷ್ಪತ್ತಿಯನ್ನು ಹೊಂದಿದ್ದರೆ ಆ ಶಬ್ದವನ್ನು ಒಂದು ಎರಡು, ಮೂರು, ನಾಲ್ಕು ಎಂದು ಪ್ರತ್ಯೇಕ ಉಲ್ಲೇಖಗಳನ್ನು ನೀಡಲಾಗಿದೆ. ಅಂದರೆ ಆಶಬ್ದಕ್ಕೆ ಇತರ ನಿಷಂಟುವಿನಲ್ಲಿರುವ ಅರ್ಥವನ್ನು ನೀಡಿದ್ದಾರೆ.

ಉದಾ: ‘ಕಟ್ಟು’ ಪದವ್ಯೋಂದಕ್ಕೆ ಕೊಡುವ ಕನ್ನಡ ಪದದ ಅರ್ಥ ವಿವರಣೆ ಹೀಗಿದೆ,

1. ಶಬ್ದ – ಕಟ್ಟು
2. ದ್ವನಿಲಿಪಿ – Kattu
3. ಉಚ್ಛಾರಭೇದ – ಕಟ, ಕಡು
4. ಪ್ರಧಾನಅರ್ಥ – to bind
5. ಇತರ ಶಬ್ದಾರ್ಥ – to tie
6. ಸಂಬಂಧಾರ್ಥಗಳು – to dress, as a wound, to affix, to yoke, to construct, to build, to form, to fabricate, to compose
7. ಜ್ಞಾತಿ ಶಬ್ದಗಳು – ಕೆಟ್ಟು – ತೆಲುಗು, ತಮಿಳು, ಮಲಯಾಳಂ, ತುಳು  
ಕಟ್ಟು – ತೆಲುಗು, ಮಲಯಾಳಂ  
ಕಡಗು – ತಮಿಳು

ಕಟ್ಟಣ - ತಮಿಳು

ಕಟ್ಟಡ - ತೆಲುಗು

### 8. ಪ್ರಯೋಗಗಳು

ಉರಿ ಹೆಮ್ಮೆರನ ಸುತ್ತಲೂ ಕಟ್ಟಿತು - ಕುಮಾರವ್ಯಾಸ ಭಾರತ  
 ಒನ್ನೆಡೆಯೋಳ್ಳ ಕಟ್ಟಿಪುದೆ ಪಿರಿಯ ಪುಲಿಯುಮಂ ಕವಿಲೆಯುಮಂ? ಶಬ್ದಮಣಿದರ್ಶನ  
 ಸಪ್ತ ದ್ವೀಪಂಗಳಂ ನೀ ಕಟ್ಟಿಕೊಳ್ಳು - ಜೆನ್ನ ಬಸವಪುರಾಣ  
 ಇನಿತು ಮೂಳಂಗಳಂ ನೀ ಕಟ್ಟಿಕೊಳ್ಳು - ಬಸವಪುರಾಣ

### 9. ಗಾದೆ ಮಾತು

ಹುರಳೀ ಕಟ್ಟಿಗೆ ಬನ್ನವರೆ ಕುದುರೇ ಬೆಲೆಯಾಕೆ?  
 ಕೆಟ್ಟತನಕ್ಕೆ ಒಪ್ಪಿದವ ಕಟ್ಟನ್ನಕ್ಕೂ ಒಪ್ಪಬೇಕು  
 ಅರಸು ಕಟ್ಟಿದ ಮೇಲೆ ಆಟ ಉಣ್ಣೇ?  
 ಆಳು ಕಟ್ಟಾದವನೇ ಅರಸು, ಕೂಟಿ ಇಕ್ಕಿದವನೇ ದಾತ  
 ಕಟ್ಟಿದ ಮನೆ ಮೆಟ್ಟಲಿಲ್ಲ, ಅಟ್ಟಿ ಕೊಳ್ಳು ಬನ್ನೆಯೋ ಯಮನೇ?

ಇನ್ನೊಂದು ಪದ ‘ಕೆಯ್’

- |   |   |
|---|---|
| 1. ಶಬ್ದ   | - ಕೆಯ್  |
| 2. ಧ್ವನಿಲಿಪಿ  | - Key   |
| 3. ಉಚ್ಚಾರಭೇದ  | - ಕೆಯ್ಯಿ, ಕೈ ಕೈಯಿ, ಕ್ಕೆಯ್ಯಿ   |
| 4. ಪ್ರಥಾನಾರ್ಥ   | - The hand  |
| 5. ಇತರ ಶಬ್ದಾರ್ಥ   | - The fore-arm  |
| 6. ಸಂಬಂಧಾರ್ಥಗಳು   | - An elephants trunk, a staff, a pole, a handle, Means, Instrumentality, Handiness, Smallness |
| 7. ಇತರ ಕೋಶಗಳ ಸಮಾನ ಶಬ್ದಗಳು- ಕರ, ಹಸ್ತನಾನಾರ್ಥ ರತ್ನಕರ, ತಳ, ತಲ-ಕಟ್ಟಿಗರ ಕ್ಕೆಪಿಡಿ, ಶಬ್ದಮಂಜರಿ |   |

8. ಜ್ಞಾತಿ ಶಬ್ದಗಳು
- ಕೈ ತಮಿಳು, ಕೈ ತುಳು
  - ಕಯಿಸ್ತು, ಕೈಯಿ-ಮಲಯಾಳಂ
  - ಕಯಿ, ಕಯಿಸ್ತು, ಕೈಚಿಟ್ಟು, ಚಿಟ್ಟೆ
  - ಚೆಯಿ, ಚೆಯಿಸ್ತು, ಚೆಯಿ-ತೆಲುಗು.
9. ಪ್ರಯೋಗಗಳು
- ಹಳಗನ್ನಡ ನಿರ್ವಹಣೆಗಳಿಂದ ಸ್ಕ್ಯಾಯ್ ಕಂಕರಿಕೆ
  - ಎತ್ತಿದ ಕೆಯ್ಲೋಳ್ ಮುತ್ತಿದಂ (ಶಬ್ದಮಣಿದರ್ವಣ)
  - ಕೆಯ್ಲೊ ಕಾಲ್ ಇಲ್ಲದವನು
  - ಕೆಯ್ಲೊ ಕಾಲ ಎಲ್ಲು (ಹಲಾಯುಧ)
  - ಕೆಯ್ಲೊಕಣ್ಣಿ ಹಗೆಯ ಕೆಯ್ಲೊಲ್ಲಿ ಪಿಡಿದವನು (ಪುರಸ್ಕತ್ತ)
  - ಆನೆಯ ಕೆಯಿನ್ನ ಸುರಿಯುವ ಶೀಕರವು-ನಾಚಿರಾಚೀಯ
  - ಕೆಯ್ಲೊ ಬಗಸೆ-ನಾನಾಥ್ ರತ್ನಾಕರ
  - ಸುರಿಗೆ ಮೊದಲಾದುದು ಕೆಯ್ಲೊಂ ಬಿಡಲೊಭಾರದು
  - ಆನೆಯ ಕೆಯ್ಲೊ ತುನ್ನುಬ್ಬನಿ
  - ಆನೆಯ ಕೆಯ್ಲೊ (ಹಲಾಯುಧ)
10. ಪ್ರಯೋಗ
- ಹಳಗನ್ನಡ, ನಡುಗನ್ನಡ ಕೃತಿಗಳಲ್ಲಿ ಅಂಗೆಯ್  
ಮುಂಗೆಯ್ ಮೇಗೆಯ್ ಮೊಣಕೈ ಪಂಪ  
ರಾಮಾಯಣ, ಬಸವಮರಾಣ, ದಾಸರಪದ,  
ರಾಜಶೇಖರ ವಿಳಾಸ, ಕುಮಾರವ್ಯಾಸಭಾರತ  
ಜ್ಯೇಮಿನಿಭಾರತ.
11. ಗಾದೆ ಮಾತು
- ಕೆಯ್ಲೊ ತೋರಿಸಿ ಅವಲಕ್ಷಣ ಅನ್ವಿಸಿಕೊಣ್ಣಿ ಹಾಗೆ  
ಕೈಯ್ ಎನ್ನುವ ಶಬ್ದಕ್ಕೆ ಕಿಟ್ಟಲರು ಶಬ್ದಮಣಿದರ್ವಣವನ್ನು ಮೂಲವಾಗಿ ಇಟ್ಟಿಕೊಂಡಿದ್ದಾರೆ.  
ಆದ್ದರಿಂದಲೇ ಈ ಶಬ್ದವನ್ನು ಉದಾಹರಣೆಗೋಸ್ಕರ ಬಸಳಲಾಯಿತು. ಒಂದು ಶಬ್ದ ಮೂರಣವಾದ  
ಮಾಹಿತಿ ದೊರಕಬೇಕಾದರೆ ನುಡಿಗಟ್ಟಿಗಳೂ ಕೋಶದಲ್ಲಿ ಅನಿವಾಯ್ವಾಗಿ ಸೇರಿರಬೇಕು. ಕಿಟ್ಟಲೊ  
ಕೋಶ ಉಪಯುಕ್ತತೆಯ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆಯಲು ಕಾರಣ ಈ ನುಡಿಗಟ್ಟಿಗಳೇ, ಈ  
ನುಡಿಗಟ್ಟಿಗಳು ಆಯಾಕಾಲಕ್ಕೆ ಅನುಗುಣವಾಗಿ ಬಳಕೆಯಾಗಿರುತ್ತವೆ. ಹಾಗೆ ಪ್ರಾದೇಶಿಕ ವ್ಯಾತ್ಯಾಸವನ್ನು  
ಪಡೆದಿರುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದ ಅರ್ಥವನ್ನು ಪಡೆದುಕೊಳ್ಳುತ್ತಿರುತ್ತವೆ.

ಕಿಟೆಲರು ಯಾವೆಲ್ಲ ಮೂಲದಿಂದ ‘ಕೆಯ್’ ಎನ್ನುವ ಶಬ್ದಕ್ಕೆ ನುಡಿಗಟ್ಟಿಗಳನ್ನು ಬಳಸಿದ್ದಾರೆಂದು ನೋಡೋಣ.

ಹಳೆಗನ್ನಡ-13, ನಡುಗನ್ನಡ ಕಾವ್ಯ-64, ನಿಘಂಟುಗಳು-30, ಹೊಸಗನ್ನಡ-10, ಮೃಸಾರು-71, ಉತ್ತರ ಕನಾರಟಕ-10, ಜಾಳತಿ ಭಾಷೆಯಲ್ಲಿ-4, ಸಾಮಾನ್ಯ -51 ಒಟ್ಟು 257.

ಕೆಯ್ ಎನ್ನುವ ಒಂದು ಶಬ್ದಕ್ಕೆ ಇರ್ಮೈಂದು ನುಡಿಗಟ್ಟಿಗಳು, ಅವನ್ನು ಕಿಟೆಲರು ಹೆಚ್ಚಿ ತೆಗೆದು ಒಂದೆಡೆ ಕೊಟ್ಟರುವುದು ಯಾರನ್ನೂ ಬೆರಗುಗೊಳಿಸಬಲ್ಲದು. ಹೀಗೆ ಕನ್ನಡದ ಪದ ಇಂಗ್ಲಿಷಿನಲ್ಲಿ ಇಂದ್ರನಿ, ಲಿಪಿ, ಅರ್ಥ, ವಿವಿಧ ಪ್ರಯೋಗಗಳು ಜನಸಾಮಾನ್ಯರ ಆಡುನುಡಿಯಲ್ಲಿ ಗಾದೆಮಾತಿನಲ್ಲಿ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ, ಶಾಸನಗಳಲ್ಲಿ, ಜಾಳತಿ ಪದಗಳಲ್ಲಿ ಹೀಗೆ ಒಂದು ಶಬ್ದದ ಹಿಂದೆ ಅದಕ್ಕಿಂತ ಅರ್ಥ ಪರಂಪರೆಯನ್ನೇ ಪ್ರಕಟಿಸುವ ಮೂಲಕ ಕನ್ನಡ ಶಬ್ದಾರ್ಥ ಸಂಪತ್ತಿನ ವರ್ಣ ವ್ಯೇವಿಧ್ಯವನ್ನು, ಪ್ರಪಂಚದ ಜನರಿಗೆ ತೋರಿಸುವ ಮೂಲಕ ಕಿಟ್ಟಿಲರು ಅದ್ವಿತೀಯ ಕಾರ್ಯ ಮಾಡಿದ್ದಾರೆ.

ಅಂದರೆ ಕಿಟೆಲ್‌ರು ಸಾಮಗ್ರಿ ಸಂಗ್ರಹ, ಆಕರ ಸಂಗ್ರಹ, ಕ್ಷೇತ್ರಕಾರ್ಯದಿಂದ ಸಂಗ್ರಹ ಇವೆಲ್ಲವುಗಳೂ ಅಂತರ್ಶಿಫ್ರೀಯ ಸಂಶೋಧನೆಗೆ ಸಾಕ್ಷಿಯಾದಂತಿದೆ.

ಕಿಟೆಲ್‌ರು ಬಳಸಿದ ಅಧಿಕಸಂಖ್ಯೆಯ ಕೃತಿಗಳು ಆಗ ಅಜ್ಞಗದೆ ಇರುವುದರಿಂದ ಕಿಟೆಲ್‌ರು ಅವುಗಳನ್ನು ತಾಳಿಗರಿ ಓಲೆಗರಿಯಲ್ಲಿಯೇ ಓದಿಕೊಂಡು ಪ್ರಯೋಗಿಸಿದ್ದಾರೆ. ಅಂದರೆ ಅವರ ತಾಳ್ಕು ಹಾಗೂ ಕಾರ್ಯದಕ್ಷತೆಯ ಅಸಾಧಾರಣತ್ವ ಇಲ್ಲಿ ವ್ಯಕ್ತವಾಗುತ್ತದೆ. ನಿತ್ಯ ವ್ಯವಹಾರದಲ್ಲಿ ಬಳಕೆಯಾಗುವ ರೂಢಿನುಡಿ ಹಾಗೂ ಗಾದೆಮಾತುಗಳನ್ನು ಹೇರಳವಾಗಿ ಬಳಸಿರುವುದು ಈ ನಿಘಂಟನ ವ್ಯೇಶಿಷ್ಟ.

ಡಾ. ಗುಂಡಟ್ರ್ ಹಾಗೂ ಡಾ. ಕಾಲ್ಪನ್‌ರ ದ್ರಾವಿಡ ಭಾಷಾ ವಿಜ್ಞಾನದ ಪ್ರಜೋದನೆ. ಪ್ರಯೋಜನಗಳನ್ನು ಎತ್ತಿ ಹೇಳಿದ ಕಿಟೆಲ್‌ರು ಬಳಸಿಕೊಂಡಿದ್ದು ಸೃಷ್ಟಿಸಿದ್ದಾರೆ. ಸುಮಾರು 420 ಶಬ್ದಗಳನ್ನು ವ್ಯಾಪ್ತಿ ಸಹಿತವಾಗಿ ಕೋಶದ ಪ್ರಸ್ತಾವನೆಯಲ್ಲಿ ವಿವೇಚಿಸಿರುವುದು ಅವರ ಅಪಾರ ಪಾಂಡಿತ್ಯಕ್ಕೆ ನಿಕ್ಷೇಪನೊಂದಿಸುತ್ತದೆ.

ಅಲ್ಲದೆ ವ್ಯಾಕರಣ, ಭಂದಸ್ಸು ಹಾಗೂ ಶಬ್ದಕೋಶಗಳನ್ನು ಸಂಸ್ಕೃತ ಕೋಶಗಳನ್ನು ಹಲಾಯುಧನ ಅಭಿದಾನ ರತ್ನಮಾಲಾ ಹೊ. ಎಮ್ ವಿಲಿಯಮ್‌ರ ಸಂಸ್ಕೃತ ಇಂಗ್ಲೀಷ್ ಕೋಶ, ಅಮರಕೋಶಗಳನ್ನು ಬಳಸಿಕೊಂಡಿದ್ದಾರೆ. ರೆ.ಜಿ.ಪಿ. ರೊಟ್ಲರರ ತಮಿಳು-ಇಂಗ್ಲೀಷ್ ನಿಘಂಟು, ಕ್ಯಾಂಬೆಲ್‌ರ ತಲುಗು-ಇಂಗ್ಲೀಷ್ ನಿಘಂಟು, ಡಾ.ಗುಂಡಟ್ರ್‌ರ ಮಲಯಾಳಂ-ಇಂಗ್ಲೀಷ್ ನಿಘಂಟು, ರೇ.ಮ್ಯಾನ್‌ರೋವರ ತುಳು-ಇಂಗ್ಲೀಷ್ ನಿಘಂಟುಗಳ ನೇರವನ್ನು ಪಡೆದಿರುವರು. ಎಚ್. ಮೋಗ್ರಿಂಗ್, ಎ.ಸಿ. ಬನ್‌ಲ್, ಬಿ.ವಲ್. ರ್ಯೂಸ್, ಆರ್ ರೋಸ್‌ಫ್ ಮುಂತಾದವರ ನೇರವಿನಿಂದ ಎಪ್ಪತ್ತು ಸಾವಿರದಟ್ಟ ಶಬ್ದಗಳನ್ನು ಕಲೆ ಹಾಕಿರುವುದು ಸಾಹಸದ ಕೆಲಸವೇ ಸರಿ.

ಹೀಗೆ ಕಿಟೆಲ್‌ರು ಶರೀರಕ್ಕೆ ಅನೇಕಾನೇಕ ಧಾರುಗಳಿಗೆ ನೈಸರ್ಗಿಕ ವಸ್ತುಗಳಿಗೆ, ಬಣ್ಣಗಳಿಗೆ, ವಾಸನ್ಧಳಗಳಿಗೆ, ಆಹಾರ ಮತ್ತು ಪಾತ್ರಗಳಿಗೆ, ರೋಗರುಜನಗಳಿಗೆ, ಅಂಕ-ಸಂಖ್ಯೆಗಳಿಗೆ ಸಂಬಂಧಿಸಿದ

ಸಹಸರು ಶಬ್ದಗಳನ್ನು ಸಂಗೃಹಿಸಿದ್ದಾರೆ. ಹುಬ್ಬಳಿಯ ವಸ್ತುದ ಶಿವಲಿಂಗಪ್ಪ ಎಂಬುವರು ಕಿಟ್ಟೆಲ್‌ರಿಗೆ ಕನ್ನಡದಲ್ಲಿ ರೂಢಿಯಾದ ನೂರಾರು ಶಬ್ದಗಳನ್ನು ಹೇಳಿಕೊಟ್ಟರೆಂದು ಕಿಟ್ಟೆಲ್‌ರು ಹೇಳಿದ್ದು ಗಮನಾರ್ಹವಾಗಿದೆ.

ಹುಬ್ಬಳಿ-ಧಾರವಾಡದ ಸಂತೆಗೆ ಬಂದ ಅಕ್ಷಪಕ್ಷದ ಹಳ್ಳಿಗರ ಜೊತೆ ಬೆರೆತು ಅವರ ಸಂಭಾಷಣೆಯಿಂದ ಶಬ್ದಗಳನ್ನು ಸಂಗೃಹಿಸಿ, ಅಧ್ಯೇತಿಸಿದ್ದಾರೆ. ಹೆಸರು ಗೊತ್ತಿರದ ಕೆಲವು ವಸ್ತುಗಳನ್ನು ಜೀವಿನಲ್ಲಿಟ್ಟುಕೊಂಡು ಭೇಟಿಯಾದ ವೈಕಿಳಿಂದ ಅವುಗಳ ಮಾಹಿತಿ ಸಂಗೃಹಿಸಿದ್ದಾರೆ.

ಪ್ರೀತಿಯೊಂದು ಶಬ್ದ ಯಾವ ಕ್ರಮದಲ್ಲಿ ಬರಬೇಕು ಎನ್ನುವುದರ ಕುರಿತು ಕಿಟ್ಟೆಲ್‌ರು ಸ್ಪಷ್ಟವಾದ ಶಾಸ್ತ್ರೀಯವಾದ ರೂಪಗಳನ್ನು ಆಧುನಿಕ ನಿಘಂಟು ರಚನೆಯಲ್ಲಿ ಅನುಸರಿಸುವ ಇಂಥ ವಿಧಾನದೊಂದಿಗೆ ಗುರುತಿಸಿದ್ದಾರೆ. ಇಂದು ನಾವು ಬಳಸುವ ಅಂಕ, ಅಂಜನ, ಅಂದು, ಅಂದಿನ, ಲಿಂಬೆ ಎಂಬ ಪದಗಳಲ್ಲಿ ಒಂದೇ ರೀತಿಯ ಬಿಂದುವನ್ನು ಬಸಳದೆ, ಪ್ರತಿ ಬಿಂದುವಿಗೂ ಬೇರೆ ಬೇರೆ ಐದು ಮೌಲ್ಯಗಳನ್ನು ಹೊಂದಿವೆ. ಅನುಕ್ರಮವಾಗಿ ಜ, ಝ, ಞ, ನೋ, ಮೋ ಗಳ ಬೆಲೆಯನ್ನು ಇಲ್ಲಿ ಕಾಣಬಹುದು. ಇದುವೇ ಕಿಟ್ಟೆಲ್‌ರ ವೈಚಾಳಿಕ ಮಾರ್ಗ ಎಂದು ಹೇಳಬಹುದು.

ಹೀಗೆ ಕಿಟ್ಟೆಲ್ ಕೋಶವು ವಿವರಣಾತ್ಮಕ, ಭಾಷಾ ವೈಚಾಳಿಕ ಅಧ್ಯಯನಕ್ಕೆ ತೋಲನಿಕ ದ್ರಾವಿಡ ಭಾಷಾ ವೈಚಾಳಿಕ ಅಧ್ಯಯನಕ್ಕೆ ಜಾನಪದ ವೈಚಾಳಿಕ ಅಧ್ಯಯನಕ್ಕೆ ಸಾಕಷ್ಟು ಮಹತ್ವದ ಸಾಮಗ್ರಿಯನ್ನು ಒದಗಿಸಿದೆ ಎಂದು ವಿಲಿಯಂ ಮಾಡ್ತಾ ಅವರು ಅಭಿಪ್ರಾಯಿಸಿದ್ದಾರೆ.

ಕಿಟ್ಟೆಲ್ ಕೋಶವು ಮೌಲಿಕ ಸಂಪ್ರದಾಯದ ಸಂರಕ್ಷಣೆಯ, ಸಂಪಾದನೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಏಕೆಂದರೆ ಇಲ್ಲಿ ಬಳಸಲಾದ 4168 ಗಾದೆಗಳು, ಇವುಗಳ ಆಕಾರಾದಿಯಾದ ಉಲ್ಲೇಖ, ಶಬ್ದಾರ್ಥಗಳ ಸ್ಪಷ್ಟೀಕರಣಕ್ಕೆ ಗಾದೆಗಳ ಉದಾಹರಣೆಗೆ, ಗಾದೆಗಳಲ್ಲಿ ಬಳಸಿದ ಗ್ರಾಮ್ಯ ಪದಗಳು ಕಿಟ್ಟೆಲ್‌ಕೋಶದ ವೈಶಿಷ್ಟ್ಯಗಳಾಗಿವೆ. ಹೀಗೆ ಜನಪದ ಸಂಸ್ಕೃತಿಯ ಶಬ್ದ ಸಂಪತ್ತನ್ನು ಸಂರಕ್ಷಿಸಿರುವುದು ಮಹತ್ವಮಾಣವಾಗಿದೆ.

ಇಂಥ ಮಹತ್ವದ ವೈಶಿಷ್ಟ್ಯಗಳನ್ನು ಹೊಂದಿದ ಕಿಟ್ಟೆಲ್ ಕೋಶವನ್ನು ಕುರಿತಾಗಿ ಡಿ.ಎಲ್.ಎನ್. ಅವರು ಹಾಗೆ ಹೇಳುತ್ತಾರೆ; “1894ರಲ್ಲಿ ಪ್ರಕಟವಾದ ಈ ನಿಘಂಟು ಇವತ್ತಿಗೂ ಕನ್ನಡ ಭಾಷೆಯ ನಿಷ್ಪತ್ತವಾದ ಪ್ರಮಾಣಭಾಷಾತಿವಾದ ಮಹಾಶಬ್ದಕೋಶವಾಗಿದೆ. ಇಷ್ಟು ಖಚಿತವೂ, ಶಾಸ್ತ್ರೀಯವೂ, ನಿಯಮಬದ್ಧವೂ ಆದ ನಿಘಂಟು ಭರತವಿಂಡದ ಯಾವ ದೇಶೀಭಾಷೆಗೂ ಇಲ್ಲವೆಂದು ಹೇಳುತ್ತಾರೆ.”

ಹೀಗೆ ರೀವೆ ಅವರಿಂದ ಪ್ರಾರಂಭವಾಗಿ ಸ್ವಾಂಡರ್‌ಸ್ವಾರ್‌ರಿಂದ ಮಷ್ಟಿಗೊಂಡ ಕನ್ನಡ ನಿಘಂಟು ರಚನೆಯ ಕಾರ್ಯವು ಕಿಟ್ಟೆಲ್‌ರಿಂದ ಶಾಸ್ತ್ರೀಯತೆಯನ್ನು ಪಡೆದುಕೊಂಡಿದೆ. ಕಿಟ್ಟೆಲ್ ಕೋಶವು ಸಾಹಿತ್ಯಕ ದೃಷ್ಟಿಯಿಂದಲೂ ವೈಶಿಷ್ಟ್ಯಮಾಣವಾಗಿದೆ. ಕನ್ನಡ ಹಾಗೂ ದ್ರಾವಿಡ ಭಾಷಾ ಕೃತಿಗಳಿಂದ ಆಯ್ದು ಮಾಡಿದ ಅನೇಕ ವಾಕ್ಯಗಳು ಇಲ್ಲಿವೆ. ಪ್ರತಿಶಬ್ದ, ವಾಕ್ಯಗಳಿಗೂ ದಾಖಲೆಗಳಿರುವುದರಿಂದ ಶಬ್ದದ ಪ್ರಾಚೀನತೆ, ಅಧಾರಂತರ ಅರ್ಥ ವಿಸ್ತಾರಗಳ ಅಧ್ಯಯನಕ್ಕೆ ಸಹಕಾರಿಯಾಗಿದೆ.

## ಸಮಾರೋಪ:

ಕಿಟ್ಟೆಲ್ ನಿಘಂಟನ್ನು ಮದ್ರಾಸು ವಿಶ್ವವಿದ್ಯಾಲಯವು ಪರಿಷ್ಕರಿಸಿ, ಮನಮೂರಿಸಿದೆ. ಕಿಟ್ಟೆಲ್‌ರಿಗೆ ದೊರಕದೇ ಇರುವ ಕಾವ್ಯಗಳ ಪದಗಳನ್ನು ಹೊಸದಾಗಿ ಸೇರಿಸಿದೆ. ಇದರ ಸಂಪಾದಕರು ಮೌಲಿಕ.ಮರಿಯಪ್ಪ ಭಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಯಾರಿಸುತ್ತಿರುವ ಸಮಗ್ರ ಕನ್ನಡ ಕೋಶಕ್ಕೂ ಕಿಟ್ಟೆಲ್ ನಿಘಂಟು ಆಧಾರವಾಗಿದೆ. ಸುಪ್ರಸಿದ್ಧ ಭಾಷಾವಿಜ್ಞಾನಿಗಳಾದ ಎಮ್‌ನೋ ಮತ್ತು ಬರೋ ಅವರು ತಯಾರಿಸಿರುವ “ದ್ರಾವಿಡ ಭಾಷೆಯ ಶಬ್ದಗಳ ರೂಪನಿರ್ವಾಚಕ ನಿಘಂಟು” ವಿಗೂ ಕಿಟ್ಟೆಲ್ ಕೋಶವೇ ಆಧಾರವಾಗಿದೆ.

ಕಿಟ್ಟೆಲ್‌ರಿಗೆ ಈ ಕೋಶ ರಚನೆಗಾಗಿ ಟ್ರೋಬಿಂಗ್‌ನ್ ವಿಶ್ವವಿದ್ಯಾಲಯ – ಡಿ.ಲಿಂಗ್ ಪದವಿ ನೀಡಿ ಗೌರವಿಸಿದೆ. ಕಿಟ್ಟೆಲ್‌ರ ಕೋಶ ಆಧುನಿಕ ಕೋಶವಿಜ್ಞಾನದ ಯಾವ ದೃಷ್ಟಿಯಿಂದ ನೋಡಿದರೂ ಅನನ್ಯವಾಗಿಯೇ ಇದೆ. ಕೋಶವಿಜ್ಞಾನ ಹೇಳುವಂಥ ಎಲ್ಲ ಕ್ರಮಗಳನ್ನು ಕಿಟ್ಟೆಲ್‌ರು ಇಲ್ಲಿ ಪಾಲಿಸಿದ್ದಾರೆ. ಹೀಗಾಗೆ ಕಿಟ್ಟೆಲ್‌ರ ನಿಘಂಟು ಆಧುನಿಕ ಕನ್ನಡದ ಮೊದಲ ಶಾಸ್ತ್ರೀಯ ನಿಘಂಟು ಎಂಬ ಹಿರಿಮೆಗೆ ಪಾತ್ರವಾಗಿದೆ. ಹಾಗೂ ಶಬ್ದಪೂರ್ವಾಂದರ ಚರಿತ್ರೆಯ ಮನಾರಚನೆಗೆ ಸಹಾಯಕವಾಗಿದೆ.

## ಪರಾಮರ್ಶನ/ಅಕರ್ತೃಗಳು

- ಗೀತಾ ಎಸ್. ನಂದಿಹಾಳ. ಕನ್ನಡಕ್ಕೆ ಭಾಸೆಲ್ ಮಿಶನರಿಗಳ ಹೊಡುಗೆ
- ಮ್ಯಾಥ್ಲ್ಯಾ. ಕೆ.ಎಂ. ರೆ.ಎಫ್. ಕಿಟ್ಟೆಲ್: ಒಂದು ಸಮಗ್ರ ಅಧ್ಯಯನ
- ಸೀತಾರಾಮಯ್ಯ, ಎಂ.ವಿ. ಶಾಸ್ತ್ರ ಸಾಹಿತ್ಯ
- ತಾಳ್ತುಚೆ ವಸಂತಕುಮಾರ. ಹಣತೆಗೆ ಹನಿ ಎಣ್ಣೆ – ಕನ್ನಡ ನಿಘಂಟು – ಕಿಟ್ಟೆಲ್‌ರ ಹೊಡುಗೆ
- ರಾಜಪ್ಪ ದಳವಾಯಿ. (ಸಂ.) ಕನ್ನಡ ಸಾಹಿತ್ಯಕೋಶ